

Deposition
Sheets
(RP.No.57)
Form No.4

IN THE COURT OF PRL. CIVIL JUDGE &
J.M.F.C., KARKALA.

Criminal Case No. 779/2021

ಪಿ.ಡಬ್ಲ್ಯು : 3 ಸಿ.ಡಬ್ಲ್ಯು : 3

ಸಾಕ್ಷಿದಾರಳ ಹೆಸರು : ಜಯಂತಿ
ಗಂಡನ ಹೆಸರು : ವಸಂತ ಬಂಗೇರ
ಫ್ರಾಯ : 42 ವರ್ಷ
ಉದ್ಯೋಗ : ಹಿರಿಯ ಸಹಾಯಕಿ, ನಾರಾಯಣಗುರು ಅರ್ಬನ್
ಕೋ-ಆಪರೇಟಿವ್ ಬ್ಯಾಂಕ್
ವಾಸ : ಕಾರ್ಕಳ

ದಿನಾಂಕ 19-01-2026 ರಂದು ಸಾಕ್ಷಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಮುಖ್ಯ ವಿಚಾರಣೆ: ಸಹಾಯಕ ಸರ್ಕಾರಿ ಅಭಿಯೋಜಕರು:-

ನಾನು ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ
ಹಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ.

ಚಾಸಾ-1, 2 ಚಾಸಾ-4 ರಿಂದ 8 ಪರಿಚಯವಿದೆ. ಚಾಸಾ-1 ರವರು ಸಿ.ಇ.ಓ
ಆಗಿದ್ದರು. ಚಾಸಾ-2 ರವರು ಶಾಖಾ ವ್ಯವಸ್ಥಾಪಕರಾಗಿದ್ದರು. ಚಾಸಾ-4 ಬ್ಯಾಂಕ್ ನ
ಅಧ್ಯಕ್ಷರು, ಚಾಸಾ-5 ಉಪಾಧ್ಯಕ್ಷರಾಗಿದ್ದರು.

ಸಾಕ್ಷಿಯು ನ್ಯಾಯಾಲಯದ ಮುಂದಿರುವ 1 ರಿಂದ 3 ನೇ ಆರೋಪಿತರನ್ನು
ನೋಡಿ ಗುರುತಿಸಿರುತ್ತಾರೆ.

ನಮ್ಮ ಬ್ಯಾಂಕಿನಲ್ಲಿ ಸಾಲಗಾರರಿಂದ ಪಡೆದ ಅರ್ಜಿ ಮತ್ತು ಅದಕ್ಕೆ ಸಂಬಂಧಪಟ್ಟ
ದಾಖಲೆಗಳನ್ನು ಶಾಖಾ ವ್ಯವಸ್ಥಾಪಕರ ಶಿಫಾರಸ್ಸು ಮೇರೆಗೆ ಪ್ರಧಾನ ಕಚೇರಿಗೆ
ಸಲ್ಲಿಸುತ್ತೇವೆ. ನಂತರ ಸಾಲದ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಮುಖ್ಯ
ಕಾರ್ಯನಿರ್ವಹಣಾಧಿಕಾರಿಯ ಅಭಿಪ್ರಾಯವನ್ನು ಬ್ಯಾಂಕಿನ ಕಾರ್ಯಕಾರಿ ಸಮಿತಿಯ

ಮುಂದೆ ಮಂಡಿಸುತ್ತಾರೆ. ಕಾರ್ಯಕಾರಿ ಸಮಿತಿಯು ಸಾಲದ ಪ್ರಸ್ತಾವಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಾಲ ಮಂಜೂರು ಮಾಡುತ್ತಾರೆ. ಸಾಲ ಮಂಜೂರು ಮಾಡಿದ ನಂತರ ದಾಖಲೆಗಳನ್ನು ಸಾಲ ಬಿಡುಗಡೆಗೆ ಸಂಬಂಧಪಟ್ಟ ಕಾರ್ಯಕಾರಿ ಸಮಿತಿಯವರು ಏನಾದರೂ ಶರತ್ತುಗಳನ್ನು ವಿಧಿಸಿದ್ದರೆ ಅದನ್ನು ಪೂರೈಸುವ ಶರಾದೊಂದಿಗೆ ಪುನಃ ಸಂಬಂಧಪಟ್ಟ ಶಾಖೆಗೆ ಸಾಲ ಬಿಡುಗಡೆಗೆ ಕಳುಹಿಸುತ್ತಾರೆ. ಆ ನಂತರ ಸಾಲಗಾರರಿಗೆ ಸಾಲವನ್ನು ಬಿಡುಗಡೆ ಮಾಡುತ್ತಾರೆ.

ಸಾಲಕ್ಕಾಗಿ ಅರ್ಜಿ ಸಲ್ಲಿಸುವ ದಿನ ಜಾಮೀನುದಾರರು ಬ್ಯಾಂಕಿಗೆ ಬಂದು ಭಾವಚಿತ್ರ ಮತ್ತು ದಾಖಲೆಗಳನ್ನು ನೀಡಿ ಸಾಲ ಪತ್ರಗಳಿಗೆ ಸಹಿ ಮಾಡುತ್ತಾರೆ ಮತ್ತು ಸಾಲದ ಹಣ ಬಿಡುಗಡೆ ಮಾಡುವ ದಿನ ಜಾಮೀನುದಾರರು ಬ್ಯಾಂಕಿಗೆ ಬಂದು ಪ್ರಾಮಿಸರಿ ನೋಟು ಮತ್ತು ಸಾಲ ಬಿಡುಗಡೆ ದಾಖಲೆಗಳಿಗೆ ಸಹಿ ಮಾಡುತ್ತಾರೆ. ನಾನು 2 ನೇ ಆರೋಪಿ ದಿ: 07-02-2015 ರಂದು ಸಲ್ಲಿಸಿದ ಸಾಲದ ಅರ್ಜಿ ಮಂಜೂರಾಗಿ ಬಂದಿರುವುದನ್ನು ನಾನು 1 ಮತ್ತು 3 ನೇ ಆರೋಪಿತರ ಜಾಮೀನು ಪಡೆದುಕೊಂಡು ರೂ. 19,00,000/- ವನ್ನು ದಿ: 14-02-2015 ರಂದು ಸಾಲ ಬಿಡುಗಡೆ ಮಾಡಿರುತ್ತೇನೆ. ಇದರಲ್ಲಿ ರೂ. 4,16,800/- ಗಳನ್ನು ಮರುಪಾವತಿ ಮಾಡಿದ್ದು, ಉಳಿದ ಸಾಲದ ಮೊತ್ತ ಹಾಗೂ ಬಡ್ಡಿ ಸೇರಿ ರೂ. 22,87,347/- ಪಾವತಿ ಮಾಡದೇ ಬ್ಯಾಂಕಿಗೆ ಮೋಸ ಮಾಡಿರುತ್ತಾರೆ. ನಂತರ ಈ ಕುರಿತು ಚಾಸಾ-1 ರವರು ರಾಣೆಗೆ ದೂರು ನೀಡಿರುತ್ತಾರೆ. ಪೊಲೀಸರು ನನ್ನನ್ನು ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿರುತ್ತಾರೆ.

ಸಾಕ್ಷಿಯು ನಿಪಿ-16 ರಿಂದ 18, ನಿಪಿ-24 ಹಾಗೂ 25 ರಲ್ಲಿರುವ ತನ್ನ ಸಹಿಗಳನ್ನು ನೋಡಿ ಗುರುತಿಸಿದ್ದು, ಸಾಕ್ಷಿಯ ಸಹಿಗಳನ್ನು ನಿಪಿ-16(ಎ), ನಿಪಿ-17(ಎ), ನಿಪಿ-18(ಎ), ನಿಪಿ-24(ಎ) ಹಾಗೂ ನಿಪಿ.25(ಎ) ಎಂದು ಗುರುತಿಸಲಾಯಿತು.

ಪಾಟೀ ಸವಾಲು : 1 ಮತ್ತು 2 ನೇ ಆರೋಪಿತರ ಪರ : ಶ್ರೀ ಆರ್.ಎಸ್. ವಕೀಲರಿಂದ
:

2 ನೇ ಆರೋಪಿ ಸಾಲ ಪಡೆದುಕೊಂಡ ಬಗ್ಗೆ ಮಾತ್ರ ಮುಖ್ಯ ವಿಚಾರಣೆಯಲ್ಲಿ ಸಾಕ್ಷ್ಯ ನುಡಿದಿರುತ್ತೇನೆ. 2 ನೇ ಆರೋಪಿಗೆ ಸಾಲ ನೀಡಿದ್ದೇವೆ ಎಂದು ಹೇಳುವ ದಾಖಲೆಗಳು ನಮ್ಮ ಸಂಸ್ಥೆಯಲ್ಲಿಯೇ ಇದ್ದವು. ಈಗಾಗಲೇ ಅಡಮಾನ ಇಟ್ಟಿದ್ದ

ದಾಖಲೆಗಳನ್ನು ಬೇರ್ಪಡಿಸಿ, ಮತ್ತೊಮ್ಮೆ ಅಡಮಾನ ಮಾಡಿ, ಸಾಲ ನೀಡುವಂತೆ ಚಾಸಾ-
 1 ರವರು ಶಿಫಾರಸ್ಸು ಮಾಡಿರುತ್ತಾರೆ. ದಾಖಲೆಗಳನ್ನು ಬೇರ್ಪಡಿಸುವ ಪೂರ್ವದಲ್ಲಿ
 ರೂ.18,00,0000 ಕ್ಕಿಂತ ಮೇಲ್ಪಟ್ಟು ಸಾಲ ಬಾಕಿ ಇತ್ತು. 5 ಸೆಂಟ್ ಜಾಗವನ್ನು ಬಿಡುಗಡೆ
 ಮಾಡಿ ಸಾಲ ನೀಡುವಷ್ಟು ಹಳೆಯ ಸಾಲದ ಬಾಕಿ ಮರುಪಾವತಿಯಾಗಿತ್ತು. ಸಾಲ
 ಪೂರ್ತಿಯಾಗಿ ಮರುಪಾವತಿ ಆಗದೇ ಮತ್ತೊಮ್ಮೆ ಅದನ್ನು ಬೇರ್ಪಡಿಸಿ ಸಾಲ ನೀಡುವ
 ಅವಕಾಶ ಇಲ್ಲ ಎಂದರೆ ನಾನು ಓದಿ ಹೇಳಬೇಕು. ಸಾಲ ನೀಡುವಾಗ 5 ಸೆಂಟ್‌ಗೆ
 ಸಂಬಂಧಿಸಿದ ವ್ಯವಸ್ಥಾ ಪತ್ರದ ಮೂಲ ಪ್ರತಿ, ಪಹಣಿ ಪ್ರತಿ, ಖುಣಭಾರ ಪತ್ರ, ಹಿಂದಿನ
 ಕ್ರಯಪತ್ರ ಪರಿಶೀಲಿಸಿರುತ್ತೇನೆ. ಖುಣ ಭಾರ ಪತ್ರದಲ್ಲಿ ಯಾವುದೇ ಸಾಲ ಇರದ ಕಾರಣ
 ಹೊಸದಾಗಿ ಸಾಲ ನೀಡಿರುತ್ತೇವೆ. ಸಾಲ ನೀಡಲು ವಕೀಲರು ಕಾನೂನು ಸಲಹೆ
 ನೀಡಿರುತ್ತಾರೆ. ಕಾನೂನು ಸಲಹಾ ಪತ್ರವನ್ನು ನಾನು ಓದಿರುತ್ತೇನೆ. ಅದರಲ್ಲಿ ಸ್ಥಿರಾಸ್ತಿಗೆ
 ಸಂಬಂಧಿಸಿದ ಯಾವುದೇ ವ್ಯತಿರಿಕ್ತ ಟಿಪ್ಪಣಿ ಇರುವುದಿಲ್ಲ. ಅದನ್ನು ಹೊರತು ಪಡಿಸಿ
 ನಾನು ಯಾವುದೇ ಕಾರ್ಯ ಯೋಜನೆ ಮಾಡಿರುವುದಿಲ್ಲ. ಸಾಲ ವಸೂಲಾತಿಗೆ
 ರಿಕವರಿ ನೋಟೀಸು ಕಳುಹಿಸಿರುತ್ತೇವೆ. ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿರುತ್ತೇವೆ
 ಎಂದರೆ ಇಲ್ಲ. 2 ನೇ ಆರೋಪಿ ಸಾಲ ವಸೂಲಾತಿಗೆ ನ್ಯಾಯಾಲಯಕ್ಕೆ ಬಂದಿರುತ್ತೀರಾ
 ಎಂದರೆ ಬ್ಯಾಂಕ್ ಗೆ ಮಾಡಿದ ಮೋಸಕ್ಕೆ ಬಂದಿರುತ್ತೇನೆ. ಸಾಲದ ಕಟ್ಟದೇ ಇರುವ
 ಕಾರಣಕ್ಕೆ ಮೋಸ ಮಾಡಿರುತ್ತಾರೆ ಎಂದು ಹೇಳುತ್ತೀರಾ ಎಂದರೆ ಸಾಕ್ಷಿ ದಾಖಲೆಗಳನ್ನು
 ತಪ್ಪಾಗಿ ಹಾಕಿ ಮೋಸ ಮಾಡಿರುತ್ತಾರೆ. 2 ನೇ ಆರೋಪಿಯ ದಾಖಲೆಗಳನ್ನು ಪರಿಶೀಲನೆ
 ಮಾಡಿ, ಮುಖ್ಯ ಕಚೇರಿಗೆ ಕಳುಹಿಸಿ ಅಲ್ಲಿ ಪರಿಶೀಲನೆಗೊಳಪಟ್ಟು, ಅಂಗೀಕಾರ ಆದ
 ನಂತರ ಸಾಲ ಮಂಜೂರಾಗಿರುತ್ತದೆ. ಕುಂದಾಪುರದ ಸಹಾಯಕ ಕೋ-ಆಪರೇಟಿವ್
 ಸೊಸೈಟಿ ನ್ಯಾಯಾಲಯದಲ್ಲಿ ಏನು ಆದೇಶ ಪಡೆದುಕೊಂಡಿರುತ್ತೇವೆ ಎಂದು ನನಗೆ
 ಗೊತ್ತಿಲ್ಲ. ಚಾಸಾ-1 ರವರ ಶಿಫಾರಸ್ಸಿನ ಮೇರೆಗೆ 2 ನೇ ಆರೋಪಿಗೆ ಸಾಲ ನೀಡಿರುತ್ತೇವೆ
 ಎಂದರೆ ಸರಿಯಲ್ಲ. ಕಾರ್ಯಕಾರಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಾಲ ನೀಡಿದ್ದು,
 ಚಾಸಾ-1 ರವರು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು. ಸಾಲ
 ಮಂಜೂರಾತಿಯನ್ನು ಹೊರತು ಪಡಿಸಿ ಉಳಿದ ವಿಚಾರಗಳು ನನಗೆ ಗೊತ್ತಿರುವುದಿಲ್ಲ.
 ಘಟನಾ ಸಮಯದಲ್ಲಿ ಪ್ರತಿ 2 ನೇ ಶನಿವಾರ ಅರ್ಧ ದಿನ ಕಚೇರಿಗೆ ರಜಾ ಇರುತ್ತಿತ್ತು.

ಪಾಟೀ ಸವಾಲು : 3 ನೇ ಆರೋಪಿ ಪರ : ಶ್ರೀ ಕೆ.ವಿ.ವಿ.ಕೆ. ವಕೀಲರಿಂದ :

ಸಹಾಕಾರಿ ಸಂಘಗಳ ಸಹಾಯಕ ಉಪನಿಬಂಧಕರು ಕುಂದಾಪುರ ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ಅರ್ಜಿ ಸಲ್ಲಿಸಲಾಗಿರುತ್ತದೆ. ಈ ಕುರಿತು ಪೊಲೀಸರಿಗೆ ಹೇಳಿಕೆ ನೀಡಿರುವುದಿಲ್ಲ. ಕಾರ್ಯಾಕರ ಸಮಿತಿಯವರು ಸಾಲ ಮಂಜೂರಿಗೆ ಶಿಫಾರಸ್ಸು ಮಾಡಿರುತ್ತಾರೆ ಎಂದು ಸಾಲದ ಅರ್ಜಿದಾರರಿಗೆ ಮತ್ತು ಜಾಮೀನುದಾರರಿಗೆ ತಿಳಿಸಿರುತ್ತೇನೆ. 3 ನೇ ಆರೋಪಿಯ ಸ್ವಾಲರಿ ಸ್ಲಿಪನ್ನು ಹೊರತು ಪಡಿಸಿ ಸ್ಥಿರಾಸ್ತಿಗೆ ಸಂಬಂಧಿಸಿದ ಯಾವುದೇ ದಾಖಲೆ ಪಡೆದುಕೊಂಡಿರುವುದಿಲ್ಲ. ನಾನು ಈಗಲೂ ಬ್ಯಾಂಕಿನ ಉಡುಪಿ ಶಾಖೆಯಲ್ಲಿ ಹಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. 3 ನೇ ಆರೋಪಿಯ ಸಹಿಯನ್ನು ಕುರಿತು ನನ್ನಿಂದ ಯಾವುದೇ ದಾಖಲೆ ಪಡೆದಿರುವುದಿಲ್ಲ. ಪರ್ಯಾದಿ ಬ್ಯಾಂಕ್‌ನವರು ಆರೋಪಿತರ ಬಗ್ಗೆ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ ಎಂದರೆ ಸರಿಯಲ್ಲ. 3 ನೇ ಆರೋಪಿಗೂ, ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರೆ ಸರಿಯಲ್ಲ. ಪರ್ಯಾದಿ ಬ್ಯಾಂಕಿಗೆ ಸಹಾಯ ಮಾಡುವ ಉದ್ದೇಶದಿಂದ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರುವಿಚಾರಣೆ : ಇಲ್ಲ

ನನ್ನ ಉಕ್ತಲೇಖನಾ ರೀತ್ಯಾ ಬಹಿರಂಗ ನ್ಯಾಯಾಲಯದಲ್ಲಿ ಬೆರಳೆಚ್ಚು ಮಾಡಲಾಯಿತು.

ಓದಿ ಹೇಳಿ ಕೇಳಿ ಸರಿ ಇದೆ.

ಪ್ರಧಾನ ಸಿವಿಲ್ ನ್ಯಾಯಾಧೀಶರು
ಮತ್ತು ಪ್ರ.ದ.ನ್ಯಾದಂ. ಕಾರ್ಕಳ